



63421

IV Semester B.Com. Examination, Sept./Oct. 2022  
(CBCS Scheme)  
COMMERCE

Paper – 4.3 : Advanced Corporate Accounting

Time : 3 Hours

Max. Marks : 70

**Instruction :** Answers must be written **completely** either in **English** or in **Kannada** only.

SECTION – A

1. Answer **any 5** questions. **Each** question carries **2** marks : **(2×5=10)**
- What is meant by premium on issue of shares ?
  - State any two legal requirements with regard to redemption of preference shares under Companies Act.
  - How would you treat liabilities not taken over by Transferee Company under acquisition ?
  - What are the types of amalgamation ?
  - What entry is passed when there is any increase in the value of any asset in case of internal reconstruction ?
  - State the methods of calculating PC.
  - What is Social Accounting ?

SECTION – B

Answer **any 3** questions. **Each** question carries **6** marks : **(3×6=18)**

2. A company had 5,000, 6% redeemable preference shares of ₹ 100 each fully paid. These shares were due for redemption on 31-3-21 at a premium of 10%. To carry out the redemption the company issued 1250 equity shares of ₹ 100 each at par. The company had a balance of ₹ 75,000 in securities premium account and ₹ 4,87,500 in Profit and Loss a/c. Pass necessary journal entries.
3. Archana Ltd. resorted to internal reconstruction. The scheme was as under :
- 80,000 Equity shares of ₹ 10 each fully paid to be converted into 40,000 equity shares of ₹ 5 each fully paid.
  - 4,000, 12% pref. shares of ₹ 100 each fully paid to be converted into 40,000 equity shares of ₹ 5 each fully paid.
  - 600, 15% debentures of ₹ 1,000 each to be discharged by the issue of 80,000 equity shares of ₹ 5 each fully paid.
  - The amount so available be appropriated to write off the following :  
P and L A/c (Dr.) – ₹ 4,00,000, Goodwill – ₹ 2,00,000, Machinery – ₹ 1,50,000.  
Prepare Capital Reduction A/c.

P.T.O.



4. 'D' Ltd. was acquired by 'N' Ltd. The share capital of 'D' Ltd. was 4,000 shares of ₹ 100 each. 'N' Ltd. issued 2 shares of ₹ 60 each at ₹ 65 per share and also agreed to pay ₹ 2 in cash to the shareholders of 'D' Ltd. in exchange for one share in 'D' Ltd.  
D Ltd., sold in the open market 1/4<sup>th</sup> of the shares received from 'N' Ltd. at the average rate of ₹ 63 per share.
- Give the statement of purchase consideration.
  - Ascertain the profit or loss made on sale of shares.
5. The following particulars relate to Prasad Ltd., which went into voluntary liquidation.
- |   |                               |
|---|-------------------------------|
| Preferential Creditors ₹ 40,000,                                  | Debentures holders ₹ 1,00,000 |
| Assets realized ₹ 3,96,500,                                       | Liquidation expenses ₹ 10,000 |
| Unsecured creditors other than preferential creditors ₹ 3,20,000. |                               |
- You are required to prepare Liquidator's Final Statement of A/c allowing for his remuneration at 2% on assets realized.
6. Explain the need for Human Resource Accounting.

## SECTION – C

Answer **any 3** questions. **Each** question carries **14** marks :

(3×14=42)

7. The Balance Sheet of Spotlight Ltd. as on 31-3-22 is as follows :

<b>Liabilities</b>	<b>₹</b>	<b>Assets</b>	<b>₹</b>
60,000, 14% Red. Pref. shares of ₹ 20 each	12,00,000	Machinery	25,00,000
4,00,000 equity shares of ₹ 10 each	40,00,000	Furniture	9,00,000
P and L a/c	7,00,000	Investments	3,50,000
Sundry Creditors	11,00,000	Stock	15,00,000
		Debtors	14,00,000
		Bank	3,50,000
	<b>70,00,000</b>		<b>70,00,000</b>

Redeemable preference shares are redeemed at a premium of 5% on 1-4-22. In order to facilitate the redemption, it was decided to :

- Sell investments at a loss of ₹ 50,000
- To finance the redemption :
  - P and L a/c to be utilized leaving the balance of ₹ 2,00,000.
  - Issue sufficient new equity shares of ₹ 10 each at a premium of ₹ 2 per share.

Pass necessary journal entries and show the Balance Sheet after the redemption.



8. A Ltd., and B Ltd., agreed to amalgamate and form a new company called C Ltd. The Balance Sheet on the date of amalgamation was as under :

Liabilities	A Ltd. ₹	B Ltd. ₹	Assets	A Ltd. ₹	B Ltd. ₹
Share capital	1,00,000	1,40,000	Fixed assets	1,20,000	1,80,000
Reserve	1,70,000	1,00,000	Stock	60,000	1,10,000
Creditors	40,000	90,000	Debtors	80,000	1,30,000
Bank Loan	—	90,000	Cash	50,000	—
	<b>3,10,000</b>	<b>4,20,000</b>		<b>3,10,000</b>	<b>4,20,000</b>

The purchase consideration was to be based on the net assets of the Co. but subject to an addition of ₹ 90,000 to compensate to A Ltd., for its super profits.

The shares of ₹ 10 each in C Ltd., were to be issued to A Ltd., and B Ltd., at the premium of ₹ 5 per share and in proportion to the agreed net assets.

C Ltd., proceeded to issue to public 12,000 shares of ₹ 10 each at a price of ₹ 15 per share.

- Calculate the number of shares issued to A Ltd., and B Ltd.
  - Pass opening entries in the books of C Ltd.
  - Prepare the amalgamated Balance Sheet.
9. The following is the Balance Sheet of Mangala Ltd. as on 31-3-22.

Liabilities	₹	Assets	₹
1,20,000 shares of ₹ 10 each	12,00,000	Land and Buildings	9,00,000
Sundry Creditors	3,00,000	Machinery	5,00,000
Bank overdraft	2,80,000	Stock	1,70,000
		Debtors	2,00,000
		P and L account	10,000
	<b>17,80,000</b>		<b>17,80,000</b>

The company went into voluntary liquidation and the assets are sold to Lakshmi Ltd. for ₹ 15,00,000, payable as to ₹ 6,00,000 in cash (which sufficed to discharge creditors and bank overdraft and pay the winding up expenses of ₹ 20,000) and the balance ₹ 9,00,000 by the allotment of 1,20,000 shares of ₹ 10 each of Lakshmi Ltd. ₹ 7.50 per share paid up to the share holders of Mangala Ltd.

Prepare necessary ledger accounts in the books of Mangala Ltd.



10. The Balance Sheet of P Co. stood as follows on 31-3-22.

Liabilities	₹	Assets	₹
19,000 Equity shares of ₹ 100 each	19,00,000	Land and Buildings	1,00,000
Debentures	1,00,000	Machinery	2,80,000
Creditors	1,00,000	Stock	3,70,000
		Sundry Debtors	1,80,000
		Goodwill	2,00,000
		P and L a/c	9,70,000
	<b>21,00,000</b>		<b>21,00,000</b>

The Co. is to be reconstructed as follows :

- Shares of ₹ 100 are to be reduced to an equal number of fully paid shares of ₹ 40 each.
- To issue 1000 new shares of ₹ 40 each fully paid to debenture holders in full settlement.
- The amount available is to be utilized in writing off the goodwill and P and L a/c and the balance in writing down the value of machinery.
- Authorized capital of Co. is 20,000 shares of ₹ 100 each .

Give the necessary journal entries. Prepare a reconstructed Balance Sheet.

11. The capital of the X Ltd., was as follows :

4,000 ordinary shares of ₹ 100 each fully paid.

3,000 ordinary shares of ₹ 100 each ₹ 80 per share paid up.

1,000 preference shares of ₹ 100 each fully paid.

The various creditors amounted to ₹ 1,00,000. This included secured creditors worth ₹ 30,000. The liquidator's remuneration was worth ₹ 2,500. The liquidators made a call of ₹ 15/- share on the ordinary shares which were partly paid up. This was paid in full. He also realized all the assets amounting to ₹ 2,91,000.

Prepare the liquidators account showing the return to the share holders.



## ಕನ್ನಡ ಆವೃತ್ತಿ

### ವಿಭಾಗ - ಎ

1. ಈ ಕೆಳಗಿನ ಯಾವುದಾದರೂ 5 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಯೂ 2 ಅಂಕಗಳನ್ನು ಹೊಂದಿರುತ್ತದೆ : (2×5=10)
- ಷೇರುಗಳ ವಿತರಣೆಯ ಮೇಲಿನ ಪ್ರೀಮಿಯಂ ಎಂದರೇನು ?
  - ಕಂಪನಿಗಳ ಅಧಿನಿಯಮದ ಅಡಿಯಲ್ಲಿ ಆದ್ಯತಾ ಷೇರುಗಳ ವಿಮೋಚನೆಗೆ ಸಂಬಂಧಿಸಿದಂತೆ ಯಾವುದಾದರೂ ಎರಡು ಕಾನೂನು ಅವಶ್ಯಕತೆಗಳನ್ನು ತಿಳಿಸಿ.
  - ಸ್ವಾಧೀನದ ಅಡಿಯಲ್ಲಿ ಖರೀದಿ ಕಂಪನಿಯು ಸ್ವಾಧೀನಪಡಿಸಿಕೊಳ್ಳದ ಬಾಧ್ಯತೆಗಳನ್ನು ನೀವು ಹೇಗೆ ಪರಿಗಣಿಸುವಿರಿ ?
  - ಸಂಯೋಜನೆಯ ವಿಧಗಳು ಯಾವುವು ?
  - ಆಂತರಿಕ ಪುನರ್ನಿರ್ಮಾಣದ ಸಂದರ್ಭದಲ್ಲಿ ಯಾವುದೇ ಸ್ವತ್ತಿನ ಮೌಲ್ಯದಲ್ಲಿ ಹೆಚ್ಚಳವಾದಾಗ ರೋಜು ದಾಖಲೆಯನ್ನು ಹೇಗೆ ಬರೆಯುತ್ತೀರಿ ?
  - ಖರೀದಿ ಬೆಲೆಯನ್ನು ಕಂಡುಹಿಡಿಯುವ ವಿಧಾನಗಳನ್ನು ತಿಳಿಸಿ.
  - ಸಾಮಾಜಿಕ ಲೆಕ್ಕಶಾಸ್ತ್ರ ಎಂದರೇನು ?

### ವಿಭಾಗ - ಬಿ

ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಯೂ 6 ಅಂಕಗಳನ್ನು ಹೊಂದಿರುತ್ತದೆ. (3×6=18)

- ಒಂದು ಕಂಪನಿಯು ತಲಾ ₹ 100ರ ಪೂರ್ತಿ ಪಾವತಿಸಿದ ಮರು ಪಾವತಿಯ 5,000, 6% ಆದ್ಯತೆಯ ಷೇರುಗಳನ್ನು ಹೊಂದಿದೆ. ಈ ಷೇರುಗಳನ್ನು 31-3-21 ರಂದು 10% ಪ್ರೀಮಿಯಂನಲ್ಲಿ ಮರು ಪಾವತಿಸಲು ಬಾಕಿಯಿತ್ತು. ವಿಮೋಚನೆಯನ್ನು ಕೈಗೊಳ್ಳಲು ಕಂಪನಿಯು 1,250 ಸೌಮ್ಯ ಷೇರುಗಳನ್ನು ತಲಾ ₹ 100 ಗೆ ವಿತರಿಸಿತು. ಕಂಪನಿಯು ಷೇರು ಪ್ರೀಮಿಯಂ ಖಾತೆಯಲ್ಲಿ ₹ 75,000 ಮತ್ತು ಲಾಭ ಮತ್ತು ನಷ್ಟ ಖಾತೆಯಲ್ಲಿ ₹ 4,87,500 ಬ್ಯಾಲೆನ್ಸ್ ಹೊಂದಿತ್ತು. ಅಗತ್ಯ ರೋಜು ನಮೂದುಗಳನ್ನು ನೀಡಿ.
- ಅರ್ಚನಾ ಲಿಮಿಟೆಡ್ ಆಂತರಿಕ ಪುನರ್ನಿರ್ಮಾಣಕ್ಕೆ ಮೊರೆ ಹೋಯಿತು. ಈ ಯೋಜನೆಯು ಈ ಕೆಳಕಂಡಂತಿತ್ತು :
  - ₹ 10 ರ 80,000 ಸೌಮ್ಯ ಷೇರುಗಳನ್ನು ಸಂಪೂರ್ಣವಾಗಿ ಪಾವತಿಸಿದ ತಲಾ ₹ 5 ರ 40,000 ಸೌಮ್ಯ ಷೇರುಗಳಾಗಿ ಪರಿವರ್ತಿಸಲಾಗುತ್ತದೆ.
  - 4,000, 12% ₹ 100 ರ ಆದ್ಯತೆಯ ಷೇರುಗಳನ್ನು ಸಂಪೂರ್ಣವಾಗಿ ಪಾವತಿಸಿದ ತಲಾ ₹ 5 ರ 40,000 ಸೌಮ್ಯ ಷೇರುಗಳಾಗಿ ಪರಿವರ್ತಿಸಿ.
  - ₹ 1,000 ರ 600, 15% ಸಾಲಪತ್ರಗಳನ್ನು ತಲಾ ₹ 5 ರ 80,000 ಸೌಮ್ಯ ಷೇರುಗಳ ವಿತರಣೆಯಿಂದ ಬಿಡುಗಡೆ ಮಾಡಲಾಗುತ್ತದೆ.
  - ಹೀಗೆ ಲಭ್ಯವಿರುವ ಮೊತ್ತವನ್ನು ಈ ಕೆಳಗಿನವುಗಳನ್ನು ಕಡಿಮೆ ಮಾಡಲು ಬಳಸಿಕೊಳ್ಳಬೇಕು :  
ಲಾಭ-ನಷ್ಟ ಖಾತೆ (Dr.) - ₹ 4,00,000, ಸದ್ಭಾವನಾ - ₹ 2,00,000, ಯಂತ್ರೋಪಕರಣಗಳು - ₹ 1,50,000.  
ಬಂಡವಾಳ ಕಡಿತ ಖಾತೆಯನ್ನು ತಯಾರಿಸಿ.



4. 'ಡಿ' ಲಿಮಿಟೆಡ್ ಅನ್ನು 'ಎನ್' ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿತು. 'ಡಿ' ಲಿಮಿಟೆಡ್ ನ ಷೇರು ಬಂಡವಾಳವು ತಲಾ ₹ 100 ರ 4000 ಷೇರುಗಳನ್ನು ಹೊಂದಿತ್ತು. 'ಎನ್' ಲಿಮಿಟೆಡ್ ಪ್ರತಿ ಷೇರಿಗೆ ₹ 65 ನಂತೆ ತಲಾ ₹ 60 ರ ₹ 2 ಷೇರುಗಳನ್ನು ವಿತರಿಸಿತು ಮತ್ತು 'ಡಿ' ಲಿಮಿಟೆಡ್ ನ ಷೇರುದಾರರಿಗೆ ಒಂದು ಷೇರಿಗೆ ಬದಲಾಗಿ ₹ 2 ನಗದನ್ನು ಪಾವತಿಸಿತು.
- 'ಡಿ' ಲಿಮಿಟೆಡ್ ನಲ್ಲಿ 'ಎನ್' ಲಿಮಿಟೆಡ್ ನಿಂದ ಪಡೆದ ಷೇರುಗಳ 1/4 ನೇ ಭಾಗವನ್ನು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಷೇರಿಗೆ ಸರಾಸರಿ ₹ 63 ದರದಲ್ಲಿ ಮಾರಾಟ ಮಾಡಲು ಒಪ್ಪಿಕೊಂಡಿತು.
- a) ಕಂಪನಿಯ ಖರೀದಿ ಬೆಲೆಯನ್ನು ಕಂಡುಹಿಡಿಯಿರಿ.
- b) ಷೇರುಗಳ ಮಾರಾಟದ ಮೇಲೆ ಲಾಭ ಅಥವಾ ನಷ್ಟವನ್ನು ಕಂಡುಹಿಡಿಯಿರಿ.
5. ಈ ಕೆಳಗಿನ ವಿವರಗಳು ಪ್ರಸಾದ್ ಲಿಮಿಟೆಡ್ ಗೆ ಸಂಬಂಧಿಸಿವೆ, ಅದು ಸ್ವಯಂಪ್ರೇರಿತ ದಿವಾಳಿತನಕ್ಕೆ ಹೋಲಿಬಿತ್ತು.
- ಆದ್ಯತಾ ಸಾಲಿಗರು ₹ 40,000, ಸಾಲಪತ್ರ ಹೊಂದಿರುವವರು ₹ 1,00,000,  
ವಸೂಲಾದ ಸ್ವತ್ತುಗಳು ₹ 3,96,500, ವಿಸರ್ಜನಾ ವೆಚ್ಚಗಳು ₹ 10,000.
- ಆದ್ಯತಾ ಸಾಲಿಗರನ್ನು ಹೊರತುಪಡಿಸಿ ಅಸುರಕ್ಷಿತ ಸಾಲಿಗರು ₹ 3,20,000  
ವಿಸರ್ಜನಾಧಿಕಾರಿಯ ಸಂಭಾವನೆ-ವಸೂಲಾದ ಸ್ವತ್ತುಗಳ ಮೇಲೆ 2%. ವಿಸರ್ಜನಾಧಿಕಾರಿಯ ಅಂತಿಮ ವಿವರಣಾ ಪಟ್ಟಿಯನ್ನು ಸಿದ್ಧಪಡಿಸಿ.
6. ಮಾನವ ಸಂಪನ್ಮೂಲ ಲೆಕ್ಕಶಾಸ್ತ್ರದ ಅಗತ್ಯವನ್ನು ವಿವರಿಸಿ.

### ವಿಭಾಗ - ಸಿ

ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಯೂ 14 ಅಂಕಗಳನ್ನು ಹೊಂದಿರುತ್ತದೆ.

(3×14=42)

7. ಸ್ಟಾಟ್ ಲೈಟ್ ಲಿಮಿಟೆಡ್ ನ ಅಥಾವೆ ಪತ್ರ 31-3-22 ರಂತೆ ಈ ಕೆಳಗಿನಂತಿದೆ :

ಜವಾಬ್ದಾರಿಗಳು	₹	ಆಸ್ತಿಗಳು	₹
60,000, 14% ತಲಾ ₹ 20 ರ ಮರು ಪಾವತಿ		ಯಂತ್ರೋಪಕರಣಗಳು	25,00,000
ಆದ್ಯತೆಯ ಷೇರುಗಳು	12,00,000	ಪೀಠೋಪಕರಣಗಳು	9,00,000
4,00,000, ತಲಾ ₹ 10 ರ ಸೌಮ್ಯ ಷೇರುಗಳು	40,00,000	ಹೂಡಿಕೆಗಳು	3,50,000
ಲಾಭ-ನಷ್ಟ ಖಾತೆ	7,00,000	ದಾಸ್ತಾನು	15,00,000
ಒಟ್ಟು ಸಾಲಿಗರು	11,00,000	ಋಣಿಗಳು	14,00,000
		ಬ್ಯಾಂಕ್ ಶಿಲ್ಕು	3,50,000
	<b>70,00,000</b>		<b>70,00,000</b>

ಮರು ಪಾವತಿ ಮಾಡಬಹುದಾದ ಆದ್ಯತೆಯ ಷೇರುಗಳನ್ನು 1-4-22 ರಂದು 5% ಪ್ರೀಮಿಯಂನಲ್ಲಿ ಮರು ಪಾವತಿ ಮಾಡಲಾಗುತ್ತದೆ. ವಿಮೋಚನೆಯನ್ನು ಸುಗಮಗೊಳಿಸುವ ಸಲುವಾಗಿ, ಈ ಕೆಳಕಂಡವುಗಳನ್ನು ಮಾಡಲು ನಿರ್ಧರಿಸಲಾಯಿತು :

a) ₹ 50,000 ನಷ್ಟದಲ್ಲಿ ಹೂಡಿಕೆಗಳನ್ನು ಮಾರಾಟ ಮಾಡಿ

b) ವಿಮೋಚನೆಗೆ ಹಣಕಾಸು ಒದಗಿಸಲು :

i) ಲಾಭ-ನಷ್ಟ ಖಾತೆ ₹ 2,00,000 ಬಾಕಿಯನ್ನು ಬಿಟ್ಟು ಮಿಕ್ಕಿದ್ದನ್ನು ಬಳಸಬೇಕು.

ii) ಪ್ರತಿ ಷೇರಿಗೆ ₹ 2 ರ ಪ್ರೀಮಿಯಂನಲ್ಲಿ ತಲಾ ₹ 10 ರ ಸಾಕಷ್ಟು ಹೊಸ ಸೌಮ್ಯ ಷೇರುಗಳನ್ನು ವಿತರಿಸಿ. ಅಗತ್ಯವಿರುವ ರೋಜು ದಾಖಲೆಗಳನ್ನು ಬರೆದು, ವಿಮೋಚನೆಯ ನಂತರ ಅಥಾವೆ ಪತ್ರವನ್ನು ತೋರಿಸಿ.



8. ಎ ಲಿಮಿಟೆಡ್ ಮತ್ತು ಬಿ ಲಿಮಿಟೆಡ್ ಸೇರಿ ಸಿ ಕಂಪನಿ ಲಿಮಿಟೆಡ್ ಎಂಬ ಹೊಸ ಕಂಪನಿಯನ್ನು ವಿಲೀನಗೊಳಿಸಲು ಮತ್ತು ರಚಿಸಲು ಒಪ್ಪಿಕೊಂಡಿದೆ. ವಿಲೀನದ ದಿನಾಂಕದಂದು ಅಥಾವೆ ಪತ್ರ ಈ ಕೆಳಗಿನಂತಿತ್ತು:

ಜವಾಬ್ದಾರಿಗಳು	ಎ ಲಿಮಿಟೆಡ್ ₹	ಬಿ ಲಿಮಿಟೆಡ್ ₹	ಆಸ್ತಿಗಳು	ಎ ಲಿಮಿಟೆಡ್ ₹	ಬಿ ಲಿಮಿಟೆಡ್ ₹
ಷೇರು ಬಂಡವಾಳ	1,00,000	1,40,000	ಸ್ಥಿರ ಆಸ್ತಿಗಳು	1,20,000	1,80,000
ಮೀಸಲು	1,70,000	1,00,000	ದಾಸ್ತಾನು	60,000	1,10,000
ಸಾಲಿಗರು	40,000	90,000	ಋಣಿಗಳು	80,000	1,30,000
ಬ್ಯಾಂಕ್ ಸಾಲ	-	90,000	ನಗದು	50,000	-
	<b>3,10,000</b>	<b>4,20,000</b>		<b>3,10,000</b>	<b>4,20,000</b>

ಖರೀದಿ ಬೆಲೆಯು ಕಂಪನಿಯ ನಿವ್ವಳ ಸ್ವತ್ತುಗಳನ್ನು ಆಧರಿಸಿರಬೇಕು, ಆದರೆ ಎ ಲಿಮಿಟೆಡ್ ಗೆ ಅದರ ಸೂಪರ್ ಲಾಭಗಳಿಗಾಗಿ ಸರಿದೂಗಿಸಲು ₹ 90,000 ಹೆಚ್ಚುವರಿಯಾಗಿ ಕೊಡಬೇಕು.

ಸಿ ಲಿಮಿಟೆಡ್ ನಲ್ಲಿನ ತಲಾ ₹ 10 ರ ಷೇರುಗಳನ್ನು ಎ ಲಿಮಿಟೆಡ್, ಮತ್ತು ಬಿ ಲಿಮಿಟೆಡ್ ಗೆ ತಲಾ ₹ 5 ರಂತೆ ಪ್ರೀಮಿಯಂನಲ್ಲಿ ಮತ್ತು ಒಪ್ಪಿತನಿವ್ವಳ ಸ್ವತ್ತುಗಳ ಅನುಪಾತದಲ್ಲಿ ನೀಡಬೇಕು. ಸಿ ಲಿಮಿಟೆಡ್ ನಲ್ಲಿನ ₹ 10 ರ, 12,000 ಷೇರುಗಳನ್ನು ಪ್ರತಿ ಷೇರಿಗೆ ತಲಾ ₹ 15 ರಂತೆ ಸಾರ್ವಜನಿಕರಿಗೆ ವಿತರಿಸಲು ಮುಂದಾಯಿತು.

- a) ಎ ಲಿಮಿಟೆಡ್ ಮತ್ತು ಬಿ ಲಿಮಿಟೆಡ್ ಗೆ ನೀಡಲಾದ ಷೇರುಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.
- b) ಸಿ ಲಿಮಿಟೆಡ್ ನ ಪುಸ್ತಕಗಳಲ್ಲಿ ಆರಂಭಿಕ ರೋಜು ದಾಖಲೆಗಳನ್ನು ಬರೆಯಿರಿ.
- c) ಸಂಯೋಜಿಸಿದ ಅಥಾವೆ ಪತ್ರವನ್ನು ತಯಾರಿಸಿರಿ.

9. ಮಂಗಳಾ ಲಿಮಿಟೆಡ್ ನ ಅಥಾವೆ ಪತ್ರ 31-3-22 ರಂತೆ ಈ ಕೆಳಗಿನಂತಿದೆ.

ಜವಾಬ್ದಾರಿಗಳು	₹	ಆಸ್ತಿಗಳು	₹
ತಲಾ ₹ 10 ರ 1,20,000		ಭೂಮಿ ಮತ್ತು ಕಟ್ಟಡಗಳು	9,00,000
ಷೇರುಗಳು	12,00,000	ಯಂತ್ರೋಪಕರಣಗಳು	5,00,000
ಒಟ್ಟು ಸಾಲಿಗರು	3,00,000	ದಾಸ್ತಾನು	1,70,000
ಬ್ಯಾಂಕಿನ ಮೀರಳತೆ	2,80,000	ಋಣಿಗಳು	2,00,000
		ಲಾಭ-ನಷ್ಟ ಖಾತೆ	10,000
	<b>17,80,000</b>		<b>17,80,000</b>

ಖರೀದಿ ಪರಿಗಣನೆಯು ಹೀಗಿದೆ:

ಕಂಪನಿಯು ಸ್ವಯಂಪ್ರೇರಿತ ದಿವಾಳಿಯಾಯಿತು ಮತ್ತು ಸ್ವತ್ತುಗಳನ್ನು ಲಕ್ಷಿ ಲಿಮಿಟೆಡ್ ಗೆ ₹ 15,00,000 ಕ್ಕೆ ಮಾರಾಟ ಮಾಡಲಾಗುತ್ತದೆ. ಲಕ್ಷಿ ಲಿಮಿಟೆಡ್ ₹ 6,00,000 ನಗದು (ಇದು ಸಾಲಿಗರು, ಬ್ಯಾಂಕಿನ ಮೀರಳತೆ ಅನ್ನು ಮತ್ತು ₹ 20,000 ವಿಸರ್ಜನಾ ವೆಚ್ಚಗಳನ್ನು ಪಾವತಿಸಲು ಸಾಕಾಗುತ್ತದೆ) ಮತ್ತು ಬಾಕಿ ₹ 9,00,000 ಗಳನ್ನು ತಲಾ ₹ 10 ರ, ತಲಾ ₹ 7.50 ಪಾವತಿಸಿದ ಲಕ್ಷಿ ಲಿಮಿಟೆಡ್ ನ 1,20,000 ಷೇರುಗಳನ್ನು ಮಂಗಳಾ ಲಿಮಿಟೆಡ್ ನ ಷೇರುದಾರರಿಗೆ ಹಂಚಿತು.

ಮಂಗಳಾ ಲಿಮಿಟೆಡ್ ಪುಸ್ತಕಗಳಲ್ಲಿ ಅಗತ್ಯವಾದ ಲೆಡ್ಜರ್ ಖಾತೆಗಳನ್ನು ತಯಾರಿಸಿ.



10. ಪಿ ಕಂಪನಿಯ ಅಥಾವೆ ಪತ್ರ 31-3-22 ರಂದು ಈ ಕೆಳಗಿನಂತಿದೆ :

ಜವಾಬ್ದಾರಿಗಳು	₹	ಆಸ್ತಿಗಳು	₹
ತಲಾ ₹ 100ರ, 19,000		ಭೂಮಿ ಮತ್ತು ಕಟ್ಟಡಗಳು	1,00,000
ಸೌಮ್ಯ ಷೇರುಗಳು	19,00,000	ಯಂತ್ರೋಪಕರಣಗಳು	2,80,000
ಸಾಲಪತ್ರಗಳು	1,00,000	ದಾಸ್ತಾನು	3,70,000
ಸಾಲಿಗರು	1,00,000	ಒಟ್ಟು ಋಣಿಗಳು	1,80,000
		ಸದ್ಭಾವನೆ	2,00,000
		ಲಾಭ-ನಷ್ಟ ಖಾತೆ	9,70,000
	<b>21,00,000</b>		<b>21,00,000</b>

ಕಂಪನಿಯನ್ನು ಈ ಕೆಳಗಿನಂತೆ ಪುನರ್ನಿರ್ಮಿಸಬೇಕು :

- ₹ 100ರ ಷೇರುಗಳನ್ನು ತಲಾ ₹ 40 ರಷ್ಟು ಪೂರ್ಣ ಪಾವತಿಸಿದ ಷೇರುಗಳ ಸಮಾನ ಸಂಖ್ಯೆಗೆ ಇಳಿಸಬೇಕು.
- ಸಾಲಪತ್ರಗಳು ಹೊಂದಿರುವವರಿಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಲಾದ ತಲಾ ₹ 40 ರ, 1000 ಹೊಸ ಷೇರುಗಳನ್ನು ಪೂರ್ಣ ಇತ್ಯರ್ಥದಲ್ಲಿ ವಿತರಿಸುವುದು.
- ಲಭ್ಯವಿರುವ ಮೊತ್ತವನ್ನು ಸದ್ಭಾವನೆ ಮತ್ತು ಲಾಭ-ನಷ್ಟ ಖಾತೆ ಕಡಿಮೆ ಮಾಡಲು ಮತ್ತು ಉಳಿಕೆಯನ್ನು ಯಂತ್ರೋಪಕರಣಗಳ ಮೌಲ್ಯವನ್ನು ಕಡಿಮೆ ಮಾಡಲು ಬಳಸಬೇಕು.
- ಕಂಪನಿಯ ಅಧಿಕೃತ ಬಂಡವಾಳವು ತಲಾ ₹ 100 ರ, 20,000 ಷೇರುಗಳನ್ನು ಹೊಂದಿದೆ. . ಅಗತ್ಯವಾದ ರೋಜು ದಾಖಲೆಗಳನ್ನು ಬರೆಯಿರಿ. ಪುನರ್ನಿರ್ಮಿಸಿದ ಅಥಾವೆ ಪತ್ರ ತಯಾರಿಸಿರಿ.

11. ಎಕ್ಸ್ ಲಿಮಿಟೆಡ್‌ನ ಬಂಡವಾಳ ಈ ಕೆಳಕಂಡಂತಿತ್ತು :

ತಲಾ ₹ 100ರ ಸಂಪೂರ್ಣವಾಗಿ ಪಾವತಿಸಿದ 4,000 ಸಾಮಾನ್ಯ ಷೇರುಗಳು.

ತಲಾ ₹ 100ರ ₹ 80 ಪಾವತಿಸಿದ 3,000 ಸಾಮಾನ್ಯ ಷೇರುಗಳು.

ತಲಾ ₹ 100ರ ಸಂಪೂರ್ಣವಾಗಿ ಪಾವತಿಸಿದ 1,000 ಆದ್ಯತೆಯ ಷೇರುಗಳು.

ವಿವಿಧ ಸಾಲಿಗರು ₹ 1,00,000. ಇದರಲ್ಲಿ ₹ 30,000 ಮೌಲ್ಯದ ಸುರಕ್ಷಿತ ಸಾಲಿಗರು ಸೇರಿದ್ದಾರೆ. ವಿಸರ್ಜನಾಧಿಕಾರಿಗಳ ಸಂಭಾವನೆಯು ₹ 2,500. ವಿಸರ್ಜನಾಧಿಕಾರಿಗಳು ಭಾಗಶಃ ಪಾವತಿಸಲಾದ ಸಾಮಾನ್ಯ ಷೇರುಗಳ ಮೇಲೆ ₹ 15/- ಷೇರಿಗೆ ಕರೆ ಮಾಡಿದರು, ಅದನ್ನು ಸಂಪೂರ್ಣವಾಗಿ ಪಾವತಿಸಲಾಯಿತು. ಅವರು ₹ 2,91,000 ಮೌಲ್ಯಕ್ಕೆ ಎಲ್ಲಾ ಆಸ್ತಿಗಳನ್ನು ಮಾರಿದರು.

ಷೇರುದಾರರಿಗೆ ಸಿಗುವ ಪಾಲನ್ನು ತೋರಿಸುತ್ತ ವಿಸರ್ಜನಾಧಿಕಾರಿಯ ಅಂತಿಮ ವಿವರಣಾ ಪಟ್ಟಿಯನ್ನು ಸಿದ್ಧಪಡಿಸಿ.

